



January 21, 2026

DGM – Corporate Relations
BSE Limited.
Phiroze Jeejeebhoy Towers
Dalal Street
Mumbai – 400 001
Scrip Code: 500408

The Listing Department
National Stock Exchange of India Limited
Exchange Plaza, Plot No. C-1, Block G
Bandra – Kurla Complex, Bandra (East)
Mumbai – 400 051
Scrip Code: TATAELXSI

Dear Sirs/Madam,

Sub: Newspaper Publication - Disclosure under Regulation 30 of SEBI (Listing Obligations and Disclosure Requirements) Regulations, 2015 (“SEBI Listing Regulations”)

Pursuant to Regulation 30 of SEBI Listing Regulations, we herewith enclose copies of newspaper advertisement published in ‘Financial Express’ and ‘Udayakala’ on January 21, 2026, regarding the Requests received by the Company for Transfer of Securities in accordance with SEBI Circular No. SEBI/HO/MIRSD/DOS3/CIR/P/2018/139 dated November 6, 2018, and SEBI Circular No. SEBI/HO/MIRSD/MIRSD-PoD/P/CIR/2025/97 dated July 2, 2025.

The above information is also available on the website of the Company at www.tataelxsi.com

Yours faithfully,
For Tata Elxsi Limited


Sneha V
Company Secretary & Compliance Officer

Encl.: as above

TATA ELXSI

Registered Office **Tata Elxsi Limited** ITPB Road Whitefield Bangalore 560 048 India
Tel +91 80 2297 9123 Fax +91 80 2841 1474
www.tataelxsi.com

NOTICE



Distribution of Income Distribution cum Capital Withdrawal ("IDCW") under Kotak Arbitrage Fund

Notice is hereby given that in accordance with the Dividend ("IDCW") Policy approved by Kotak Mahindra Trustee Company Limited (the Trustee to Kotak Mahindra Mutual Fund), the distribution under Monthly IDCW Option of Kotak Arbitrage Fund is as under:

Name of the Scheme	Quantum of IDCW (Rs. per unit)*	Record Date	Face Value (Rs. per Unit)	NAV's as on January 19, 2026 (Rs.)
Kotak Arbitrage Fund – Regular Plan-Monthly IDCW Option	0.0660	January 23, 2026	10	10.7058
Kotak Arbitrage Fund – Direct Plan - Monthly IDCW Option	0.0743			11.2537

* Distribution of the above IDCW is subject to the availability and adequacy of distributable surplus.

Note: The Payment of IDCW will be subject to deduction of applicable statutory Levy.

Pursuant to payment of IDCW, the NAVs of the IDCW Options of the Scheme would fall to the extent of payout and statutory levy if any.

All Unit Holders / Beneficial Owners of the above mentioned IDCW Options of the scheme, whose names appear in the records of the Registrar, Computer Age Management Services Ltd. / Depositories as on January 23, 2026 will be eligible to receive the IDCW.


For Kotak Mahindra Asset Management Company Limited
Investment Manager – Kotak Mahindra Mutual Fund

Mumbai
January 20, 2026

Sd/-
Authorised Signatory

Any queries / clarifications in this regard may be addressed to:
Kotak Mahindra Asset Management Company Limited
CIN: U65919MH1994PLC00009 (Investment Manager for Kotak Mahindra Mutual Fund)
6th Floor, Kotak Towers, Building No.21, Infinity Park, Off: Western Express Highway,
Goregaon - Mulund Link Road, Malad (East), Mumbai - 400 097,
Phone Number: 18003091490 / 044-40229101 • Email: mutual@kotak.com • Website: www.kotakmf.com

Mutual Fund investments are subject to market risks, read all scheme related documents carefully.



TATA ELXSI LIMITED

CIN: L85110KA1989PLC009968

Regd. Office: ITPB Road, Whitefield, Bengaluru - 560048 Phone No.: 080 22979123;
E-mail ID: investors@tataelxsi.com; Website: www.tataelxsi.com

NOTICE

Notice is hereby given that pursuant to SEBI Circular SEBI/HO/MIRSD/DOS3/CIR/P/2018/139 dated 6th November 2018 and SEBI Circular SEBI/HO/MIRSD/MIRSD-PoD/P/CIR/2025/97 dated 2nd July, 2025, the following requests as detailed below have been received by the Company to transfer the securities held in the name(s) of the security holder(s) to the name(s) of the proposed transferee(s).

These securities were claimed to have been purchased by him / her / them and could not be transferred in his / her / their favour.

Sr. No.	Folio No.	Security type & face value	Holder name(s)	Registered address of holder	No. of shares	Distinctive nos.	Proposed Transferee name(s)	Proposed Transferee address
1	EXU0021213	Equity shares of face value ₹10/-	Uma G Ramasubramanian	FLT 305 Amber Block Esteem Heritage Apts Rose Garden Road JP Nagar 5 th Phase Bangalore 560078	100	30565411-30565510	Ramesh K S	350, 1 st Floor, 11 th A Cross, 1 st Phase JP Nagar Bangalore 560078

Any person who has a claim in respect of the above securities, should lodge such claim with the Company at its Registered Office within 30 days from this date along with appropriate documentary evidence thereof in support of such claim, else the Company will proceed to transfer the securities in favour of the transferee(s), without any further intimation.

FOR TATA ELXSI LIMITED
Sd/-
Sneha V
Company Secretary & Compliance Officer

Place : Bengaluru
Date : January 20, 2026

Continued from previous page...

5. Weighted average return on net worth for the last 3 FYs, and return on net worth for any interim period for the issuer company:

Year ended	RoNW(%)	Weight
Financial Year ended on March 31, 2025	43.27%	3
Financial Year ended on March 31, 2024	51.83%	2
Financial Year ended on March 31, 2023	38.87%	1
Weighted Average (of the above three financial years)		45.39%
For the Period ended September 30, 2025		24.30%

Note:

a) RoNW is calculated as net profit after taxation divided by networth for that period/year.

b) Networth is computed as the sum of the aggregate of paid up equity share capital, all reserves created out of the profits, securities premium account received in respect of equity shares and debit or credit balance of profit and loss account. It may be noted that equity component of financial instruments is excluded while calculating Networth of the Company.

c) Weighted average = Aggregate of year-wise weighted RoNW divided by the aggregate of weights

i.e. (RoNW x Weight) for each year divide by Total of weights.

PROPOSED LISTING: WEDNESDAY, JANUARY 21, 2026*

The Offer was being made through the Book Building Process, in terms of Rule 19(2)(b)(i) of the Securities Contracts (Regulation) Rules, 1957, as amended ("SCRR") read with Regulation 253 of the SEBI ICDR Regulations, as amended, wherein not more than 50.00% of the Net Issue shall be available for allocation on a proportionate basis to Qualified Institutional Buyers ("QIBs") (the "QIB Portion"), provided that our Company in consultation with the BRLMs may allocate up to 60.00% of the QIB Portion to Anchor Investors on a discretionary basis in accordance with the SEBI ICDR Regulations ("Anchor Investor Portion"), 40% of the Anchor Investor Portion, within the limits specified shall be reserved as follows: i) 33.33% shall be reserved for domestic Mutual Funds and ii) 6.67% for life insurance companies and pension funds, subject to valid Bids being received from domestic Mutual Funds, life insurance companies and pension funds at or above the Anchor Investor Allocation Price. Further, 5.00% of the Net QIB Portion was available for allocation on a proportionate basis to Mutual Funds only, and the remainder of the Net QIB Portion was available for allocation on a proportionate basis to all QIB Bidders, other than Anchor Investors, including Mutual Funds, subject to valid Bids being received at or above the Issue Price. However, if the aggregate demand from Mutual Funds is less than 5.00% of the Net QIB Portion, the balance Equity Shares available for allocation in the Mutual Fund Portion was added to the remaining Net QIB Portion for proportionate allocation to QIBs. Further, the SEBI ICDR Regulations read with SEBI ICDR (Amendment) Regulations, 2025, states that not less than 35% of the Net Issue was made available for allocation to Individual Investors who applies for minimum application size. Not less than 15% of the Net Issue was made available for allocation to Non-Institutional Investors of which one-third of the Non-Institutional Portion was made available for allocation to Bidders with an application size of more than two lots and up to such lots as equivalent to not more than ₹ 10.00 Lakhs and two-thirds of the Non-Institutional Portion was made available for allocation to Bidders with an application size of more than ₹ 10.00 Lakhs and under-subscription in either of these two sub-categories of Non-Institutional Portion was allocated to Bidders in the other sub-category of Non-Institutional Portion in accordance with the SEBI ICDR Regulations, subject to valid Bids being received at or above the Offer Price. For details, see "Issue Procedure" beginning on page 271 of the Prospectus. The investors are advised to refer to the Prospectus for the full text of the Disclaimer clause pertaining to BSE. For the purpose of this Offer, the designated Stock Exchange will be the BSE Limited. The trading is proposed to be commenced on or before January 21, 2026*.

* Subject to the receipt of listing and trading approval from the BSE ("BSE SME").

SUBSCRIPTION DETAILS

The bidding for Anchor Investors opened and closed on January 12, 2026. The Company received a total of 17 Anchor Investor Application Forms from 17 Anchor Investors for 24,65,000 Equity Shares and the aggregate amount collected from applications made by such Anchor Investors was ₹ 36,72,85,000/- . Out of the total 17 Anchor Investor Application Forms, Nil Anchor Investor Application Forms were received from Domestic Mutual Funds (applying through Nil Schemes) for Nil Equity Shares. A total of 17,56,000 Equity Shares were allocated under the Anchor Investor Portion at ₹ 149 per Equity Share (including a share premium of ₹ 139.00 per Equity Share) aggregating to Rs. 26,16,44,000/-.

The Issue (excluding Anchor Investors Portion) received 1,25,295 Applications for 456,536,000 Equity Shares (before technical rejections) resulting in 103.41 times subscription (including reserved portion of market maker). The details of the Applications received in the Issue from various categories are as under (before technical rejections):

Detail of the Applications Received:

Sr. No	Category	Number of Applications	Number of Equity Shares Applied	Equity Shares Reserved as Per Prospectus	No. of times Subscribed (Times)	Amount (Rs)
1	Individual Investor	99,308	198,623,000	2,052,000	96.79	29,591,485,000.00
2	Non-institutional Investors (More than ₹ 0.2 million and upto ₹1 million)	10,218	32,175,000	294,000	109.44	4,792,367,000.00
3	Non-institutional Investors (above ₹1 million)	15,694	114,233,000	588,000	194.27	17,020,668,000.00
4	Qualified Institutional Bidders (excluding Anchor investors)	73	111,196,000	1,172,000	94.88	16,568,204,000.00
5	Market Maker	2	309,000	309,000	1.00	46,041,000.00
	Total	125,295	456,536,000	4,415,000	103.41	68,018,765,000.00

Final Demand

A summary of the final demand as per BSE as on the Bid/ Issue Closing Date at different Bid prices is as under:

Sr. No.	Bid Price	No. of Equity Shares	% to Total	Cumulative Share Total	Cumulative % of Total
1	141	568,000	0.11	568,000	0.11
2	142	67,000	0.01	635,000	0.13
3	143	37,000	0.01	672,000	0.13
4	144	18,000	0.00	690,000	0.14
5	145	183,000	0.04	873,000	0.17
6	146	28,000	0.01	901,000	0.18
7	147	118,000	0.02	1,019,000	0.20
8	148	240,000	0.05	1,259,000	0.25
9	149	504,429,000	99.75	505,688,000	100.00
	Total	505,688,000	100.00		

The Basis of Allotment was finalised in consultation with the Designated Stock Exchange, being BSE Limited on January 19, 2026.

1) Allotment to Individual Investors (After Technical Rejections)

The Basis of Allotment to the Individual Investors, who have Bid at cut-off Price or at or above the Issue Price of Rs. 149/- per Equity Share, was finalized in consultation with BSE Limited. The category has been subscribed to the extent of 94,88,012 times. The total number of Equity Shares Allotted in this category is 2,052,000 Equity Shares to 1,026 successful applicants. The details of the Basis of Allotment of the said category are as under:

Sr no	No. of Shares Applied for (Category wise)	No. of Applications Received	% of Total	Total No. of Shares applied in each category	% to Total	No. of Equity Shares Allotted per Applicant	Ratio	Total No. of shares allocated/ allotted
1	2,000	97,347	100.00	194,694,000	100.00	2,000	25 : 2372	2,052,000
	TOTAL	97,347	100.00	194,694,000	100.00			2,052,000

2) Allotment to Non-Institutional Investors- Above Rs. 2 Lakhs and Upto Rs.10 Lakhs (After Technical Rejections)

The Basis of Allotment to the Non-Institutional Investors, who have Bid at cut-off Price or at or above the Issue Price of Rs. 149/- per Equity Share, was finalized in consultation with BSE Limited. The category has been subscribed to the extent of 107,66,327 times. The total number of Equity Shares Allotted in this category is 294,000 Equity Shares to 98 successful applicants. The details of the Basis of Allotment of the said category are as under:

Sr. no	No. of Shares applied for (Category wise)	Number of applications received	% to total	Total No. of Shares applied in each category	% to total	No. of Equity Shares Allotted per Applicant	Ratio of allottees to applicants	Total No. of shares allocated/allotted
1	3000	9,248	91.96	27,744,000	87.65	3,000	45 : 4624	270,000
2	4000	407	4.05	1,628,000	5.14	3,000	4 : 407	12,000
3	5000	125	1.24	625,000	1.97	3,000	1 : 125	3,000
4	6000	276	2.74	1,656,000	5.23	3,000	3 : 276	9,000
	Total	10,056	100.00	31,653,000	100.00			294,000

The Board of Directors of our Company at its meeting held on January 19, 2026 has taken on record the basis of allotment of Equity Shares approved by the Designated Stock Exchange, being BSE Limited and has allotted the Equity Shares to various successful applicants. The Allotment Advice Cum Refund Intimation will be dispatched to the address of the investors as registered with the depositories. Further, instructions to the SCsBs have been dispatched/ mailed for unblocking of funds and transfer to the Public Issue Account on or before January 20, 2026 and payment to non-Syndicate brokers have been issued on January 20, 2026. In case the same is not received within ten days, investors may contact the Registrar to the Issue at the address given below. The Equity Shares allotted to the successful allottees shall be uploaded on or before January 20, 2026 for credit into the respective beneficiary accounts subject to validation of the account details with the depositories concerned. The Company is in the process of obtaining the listing and trading approval from BSE Limited and the trading of the Equity Shares is expected to commence on January 21, 2026.

Note: All capitalized terms used and not defined herein shall have the respective meaning assigned to them in the Prospectus dated January 19, 2026 ("Prospectus").

INVESTORS, PLEASE NOTE

The details of the allotment made would also be hosted on the website of the Registrar to the Issue, KFIN TECHNOLOGIES LIMITED. Ltd. at www.kfintech.com. All future correspondence in this regard may kindly be addressed to the Registrar to the Issue quoting full name of the First/Sole applicants, serial number of the Application Form, number of shares applied for and Bank Branch where the application had been lodged and payment details at the address of the Registrar given below:



KFIN TECHNOLOGIES LIMITED

Address: Selenium Tower-B, Plot 31-32, Gachibowli, Financial District, Nanakramguda, Serilingampally, Hyderabad-500 032, Telangana, India.

Telephone: +91 40 6716 2222

E-mail: info@kfintech.com

Website: www.kfintech.com

Investor Grievance ID: @ward_r/o@kfintech.com

Contact Person: Mr. M. Murali Krishna

SEBI Registrations: NR000000221

CIN: U67120MH1983PTC074079

On behalf of Board of Directors
FOR INDO SMC LIMITED
Sd/-
Mr. Anand Patel
Company Secretary & Compliance Officer



Udayakala
UDAYAKALA
Please Contact
Mob: 9611335416
udayakalaadv@gmail.com

Book Your Classifieds Ads

ಲಾಗು 9 ಮೆಟರ್‌ರಿಯಲ್ ಸ್ಟೆಂಟಿಫಿಕ ಪ್ರೈವೇಟ್ ಲಿಮಿಟೆಡ್ ಗಾಗಿ
ಪರಿವಾರ ಯೋಜನೆಯನ್ನು ಸಲ್ಲಿಸಲು
ಆಸಕ್ತಿ ಅಭಿವ್ಯಕ್ತಿ (ಇಟಿಎ) ಗೆ ತಿರುಪತಡಿ
(U29253KA2015PTC126433)

ಇದು ೨೯ನೇ ಜುಲೈ 12, 2025 ರಂದು ಬೆಂಗಳೂರು ಸ್ಟ್ರಾಕ್ಚರ್ (ಬೆಂಗಳೂರು, ಮುಂಬೈ, ಪುರವಾಯಡ್, ಚೆನ್ನೈ, ಕೊಚ್ಚಿ, ಚೆನ್ನೈ, ಬೆಂಗಳೂರು, ದೆಹಲಿ, ರೆಂಜಿ, ಕೊಲ್ಲಾಪು, ಪುಣೆ, ಛತ್ತರ್‌ಪುರ್, ಅಹಮದಾಬಾದ್, ಟಿಕೋರ್) ಮತ್ತು ಉಪಯುಕ್ತ (ಬೆಂಗಳೂರು) ನಲ್ಲಿ ಪ್ರಕಟವಾದ ಕಾರ್ಡ್ ಬಿ ಆಲ್ಬ, ಉಲ್ಲೇಖಿಸಿದ ಈ ನಿಯಂತ್ರಣ, ದಾಖಲಿಸಿ ಗಮನಿಸಿ.
ಲಾಗು 9 ಮೆಟರ್‌ರಿಯಲ್ ಸ್ಟೆಂಟಿಫಿಕ ಪ್ರೈವೇಟ್ ಲಿಮಿಟೆಡ್ ಗೆ ರೆಸಲ್ಯೂಟ್ ಪ್ರಾಕ್ಟಿಸ್ ಸಲ್ಲಿಸಲು ಆಸಕ್ತಿ ಅಭಿವ್ಯಕ್ತಿ (ಇಟಿಎ) ಸಲ್ಲಿಸಲು ಬಗ್ಗಿದುದರಿಂದ ಕಾಲುವೆಯನ್ನು, ಜನವರಿ 12, 2016 ರಿಂದ ಜನವರಿ 27, 2026 ರವರೆಗೆ ದೃಢೀಕರಿಸುವುದು. ಅಂತಿಮ ಕುಲರ್‌ರಂದು ಅಂತಿಮ ಪರಿಶೀಲನೆ ದಿನಾಂಕವನ್ನು 21.02.26 ರಂದು ಪರಿಗಣಿಸಲಾಗುವುದು. ಆದೇಶವನ್ನು ಈ ಯಜ್ಞ 26.02.26 ರಂದು ನಿರ್ವಹಿಸಲಾಗುವ ಮತ್ತು ಪರಿವಾರ ಯೋಜನೆಯನ್ನು ಸ್ಥಳೀಕರಣ ಕೊಡಿಸಿದ ದಿನಾಂಕ 13.03.26 ಆಗಿರುತ್ತದೆ. ಎಲ್ಲಾ ಇತರ ಸಂಬಂಧಿತ ದಿನಾಂಕಗಳನ್ನು, ಆಸಕ್ತಿ ಅಭಿವ್ಯಕ್ತಿವಾಗಿ ದೃಢೀಕರಿಸಿದ ಎಂಬ ಪರಿಗಣಿಸಲಾಗುತ್ತದೆ. ಸಂಪರ್ಕ ವರ್ತಮಾ ಬಿ ಚೊಕರ್ ಈ ಇಬಿ ಸಂಪನ್ಮೂಲ ಕಾಲುವೆ ಕಾಲುವೆಗಳ ವಿವರಗಳನ್ನು ದಿವರಿಸುವುದು. ಪರಿಶೀಲನೆ ಬೇಸ್ಟ್‌ಪ್ರೈಸ್ <https://www.libil.gov.in/> ನಲ್ಲಿ ಉಲ್ಲೇಖಿಸಲಾಗಿದೆ. ಕಾಲುವೆ ಸಲ್ಲಿಸಲು ಇದುವರೆಗೆ ನಿಯಮಗಳು ಮತ್ತು ಪ್ರದರ್ಶನಗಳು ಆದೇಶ ಅಡಿಯಲ್ಲಿ. ಅರ್ಹತಾ ಮಾಹರಿಯನ್ನು ಒಳಗೊಂಡಿರುವ ಆಸಕ್ತಿಯ ಅಭಿವ್ಯಕ್ತಿಗಾಗಿ ವಿವರವಾದ ಅಪ್ರಾಂಶವನ್ನು clrp.log@materials@gmail.com ಮತ್ತು neerajkartikp@gmail.com ಮೇಲೆ ಮೂಲಕ ಪಡೆಯಬಹುದು.

ಸೆಡು/- ಪ್ರಮತಿ ನಿರೀಕ್ಷಾ ಕಾರ್ಡ್
ರೆಸಲ್ಯೂಟ್ ಪ್ರೈವೇಟ್ ಲಿಮಿಟೆಡ್
ಲಾಗು 9 ಮೆಟರ್‌ರಿಯಲ್ ಸ್ಟೆಂಟಿಫಿಕ ಪ್ರೈವೇಟ್ ಲಿಮಿಟೆಡ್
(ಎಮ್ ಸೋಂಪದ ಸಂಖ್ಯೆ: ಪರಿವಾರ/ಎಮ್ಎಂ-001/ಬಿಎಂ-601445/2018-19/12137)



ಇಸಿಎಲ್ ಫೈನಾನ್ಸ್ ಲಿಮಿಟೆಡ್
Edelweiss Finance Ltd.

ಕೋ. ಛೇಲರ್ ಜಿಲ್ಲಾ 3, ರೋಡ್ 'ಬಿ', ಕೊಡಗೋಟೆ ಬಿಜಿ ಮಾರ್, ಕೊಡಗೋಟೆ ನಗರ, ಕೋಲಾರ್ ರಸ್ತೆ, ಕರಗಾ (ಪುಷ್ಯಮ್), ಮುಮುಬಿ - 400070

ಇ-ಹರಾಜು ಕಾರ್ನವಲಿನಲ್ಲಿ 15 ದಿನಗಳ ಮಾರಾಟ ಸೂಚನೆ
10.10.2025 ರಿಂದ ಜಾರಿಗೆ ಬರುವಂತೆ, ಗೌರವಾನ್ವಿತ ಎಸ್‌ಸಿಎಲ್‌ಬಿ ಮುಂಬೈ ಟೆಲಿಫನ್ 12.09.2025 ರಂದು ಬಿ(ಸಿಎಂಎ)/152/ಎಂಎಂ/2025 ರಲ್ಲಿ ನೀಡಿದ ಆದೇಶದ ಮೂಲಕ ಅನುಮೋದಿಸಿದ ವಿರೀನ ಯೋಜನೆಯ ಪ್ರಕಾರ, ಎಕ್ಸ್‌ಟ್ರಾಡ್ ರೆಸಿಲ್ಟ್ ಪ್ರೈವೇಟ್ ಲಿಮಿಟೆಡ್ (ಇಲರ್‌ಎಫ್‌ಎಲ್) ಅನ್ನು ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್‌ಸೊಂಗೆ ವಿರೀನಗೇಶ್‌ರಾಗಲಿದೆ. ಇದು, ಮುಂದೆ, ಎಕ್ಸ್‌ಟ್ರಾಡ್ ರೆಸಿಲ್ಟ್ ಪ್ರೈವೇಟ್ ಲಿಮಿಟೆಡ್ (ಇಲರ್‌ಎಫ್‌ಎಲ್) ಗೆ ಸಂಬಂಧಿಸಿದ ಎಲ್ಲಾ ಸಂಪನ್ಮೂಲಗಳು, ಇಸಿಎಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಿರ್ವಹಿಸುತ್ತದೆ. ಹಣಕಾಸು ಆಸ್ತಿಗಳ ಸಕ್ರಿಯೀಕರಣೆ ಮತ್ತು ಪುನರ್‌ವಿವರಣಾ ಮತ್ತು ಸಕ್ರಿಯೀ ಬಿಡು ಕಾಯ್ದೆ, 2002 ಮತ್ತು ಸಕ್ರಿಯೀ ಬಿಡು (ಇಸಿಎ) ನಿಯಮಗಳು, 2002 ರ ಅಡಿಯಲ್ಲಿ ಇ-ಹರಾಜಿನ ಮೂಲಕ ಮಾರಾಟ. ಸಾರ್ವಜನಿಕರಲ್ಲಿ ಮತ್ತು ವಿರೀವಾಾಗಿ ಸಾಲಾರಿಯಲ್ ಮತ್ತು ಪಾಠಕರಾರಂಗಲಿ ಈ ಮೂಲಕ ಸೂಚನೆ ಕೊಡುವುದೇನೆಂದರೆ, ಕೆಳಗೆ ಕೆಳಗಲಾದ ಆಸಕ್ತಿಯನ್ನು "ಎಲ್ಲಿ ಬೇಗಿದೆಯೋ ಹಾಗೆಯೇ ಮತ್ತು ಏನಿದೆಯೋ ಹಾಗೆಯೇ" ಎಂಬ ಅಥಾರದ ಮೇಲೆ ಸಾಲಾರಿಯಂ ಬರಬೇಕಾದ ಮೊತ್ತ 1,95,10,507.21/- (ಎಂಬ ಕೊಟಿ ತೊಂಬತ್ತೈದು ಲಕ್ಷ ಹತ್ತು ಸಾವಿರದ ಐದು ಸೂರ ಇಪ್ಪತ್ತೊಂದು ಶೈಸ್ ಪಾತ್ರಾ) ಸಾಲ ಪಾತಿ ಸಂಖ್ಯೆ LBANBS0000095304 ಗೆ ಸಂಬಂಧಿಸಿದರೆ, ಸಾಲದ ಬಾಕಿಗಳು, ಮರುಪಡೆಯುವವರೆಗೆ ಪಟ್ಟಣ ಬಿಡು + ಕಾಸುನಿ ಬೆಸ್ಟ್‌ಗೇಗಾಗಿ ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು. ಹೇಳಲಾದ ಆಡಳಿತವನ್ನು, ಟಿಂಎ ಇನ್ವೆಸ್ಟಿಗ್ ಸ್ಟ್ರೀಂಗೆ ಇಂಥಿಯ ಪ್ರೈವೇಟ್ ಲಿಮಿಟೆಡ್, ಫ್ರೀ ರೂರು ಮುಸ್ತಾಫಾ ಮತ್ತು ಫ್ರೀ ಓದರ್‌ಗೆ ಹುಕೇಗ್ ಇದುವು ಇಸಿಎಲ್ ಐ ಪ್ರೈವೇಟ್ ಲಿಮಿಟೆಡ್ ಇಎಂಎಂ ಪಡೆದ ಸಾಲಕ್ಕಾಗಿ ಅಡಮಾನ ಮಾಡಿದಾತ್ರೆ, ಈ ಕೆಳಗೆ ಹೆಸರಿಸಿದವ ಭದ್ರತಾ ಆಸ್ತಿಗಳನ್ನು ಪೂರಕ ಭದ್ರತಾಕಾರರು ಘಾತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತದೆ.

ಭದ್ರತಾ ಆಸ್ತಿಗಳ ವಿವರ	ವಿವರಣೆ ಬೆರೆ & ಇಂಥಿ	ಮಾತು ದಿನಾಂಕ ಮತ್ತು ಸಂಖ್ಯೆ	ಸಂಖ್ಯೆ ದಿನಾಂಕ ಮತ್ತು ಸಂಖ್ಯೆ
ಆಸ್ತಿ 1 : ಯುನಿಸ್‌ ನಂ. A252, ಎರಡನೇ ಮಹಡಿ, ಸಿ ಬ್ರಾಕ್, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್" ಫ್ಲಾಟ್ 2, ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.43.79,000/- (ಸಂಬತ್ಸೂರು ಲಕ್ಷ ಎಪ್ಪತ್ತೊಂಭತ್ತು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.43,77,900/- (ಸಾಲ್ಯು ರಕ್ಷ ಮೂಪತ್ತೈರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ
ಆಸ್ತಿ 2 : ಯುನಿಸ್‌ ನಂ. A323, ಮೂರನೇ ಮಹಡಿ, ಡಿ ಬ್ರಾಕ್ 05, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್", ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.43.79,000/- (ಸಂಬತ್ಸೂರು ಲಕ್ಷ ಎಪ್ಪತ್ತೊಂಭತ್ತು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.43,77,900/- (ಸಾಲ್ಯು ರಕ್ಷ ಮೂಪತ್ತೈರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ
ಆಸ್ತಿ 3 : ಯುನಿಸ್‌ ನಂ. A324, ಸಾಲ್ಯುನೇ ಮಹಡಿ, ಡಿ ಬ್ರಾಕ್ 5, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್", ಟಿಪ್ಪಣಿ 1, ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.44.66,000/- (ಸಂಬತ್ಸೂರು ಲಕ್ಷ ಅಪ್ಪತ್ತುಮೂರು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.44,66,000/- (ಸಾಲ್ಯು ರಕ್ಷ ನಂಬತ್ತುಮೂರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ
ಆಸ್ತಿ 4 : ಯುನಿಸ್‌ ನಂ. A324, ನೇಲ ಮಹಡಿ, ಸಿ ಬ್ರಾಕ್ 04, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್" ಟಿಪ್ಪಣಿ 1, ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.44.66,000/- (ಸಂಬತ್ಸೂರು ಲಕ್ಷ ಅಪ್ಪತ್ತುಮೂರು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.44,66,000/- (ಸಾಲ್ಯು ರಕ್ಷ ನಂಬತ್ತುಮೂರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ

ಟಿಪ್ಪಣಿ: 1. ಹರಾಜು ಮಾರಾಟವನ್ನು ಬೇಸ್ಟ್‌ಪ್ರೈಸ್ <https://sarfaesi.auctiontiger.net> ಮೂಲಕ ಮಾತ್ರವೇ ನಡೆಸಲಾಗುವುದು ಮತ್ತು ಮಾನ್ಯವಾದ ಇ-ಮೇಲ್, ವಿವರಣೆ ಪೂರವೆ ಮತ್ತು ಪೂರವಾದ್ದರ ದಾಖಲೆ, ಪ್ರಾಕ್ಟಿಸ್ ಕಾರ್ಡ್ ಹೊಂದಿರುವ ದೃಢೀಕರಣರು ಇಎಂಎಂಎನ್ನು, ಡಿಮ್ಯಾಂಡ್ ಡ್ರಾಕ್ಟು / ಎಫ್‌ಎಫ್‌ಎಲ್‌ ಆಸಕ್ತಿಯ ಮೂಲಕ ಸಾರ್ವಜನಿಕರನ್ನು ಮಾನ್ಯ ಆಲ್ ಲೈಟ್ ಇ-ಹರಾಜಿನಲ್ಲಿ ಧಾನ್ಯಪಡಿಸಲು ಅರ್ಹರಾಗಿರುತ್ತದೆ. 2. ಉಲ್ಲೇಖಿತ ದಿವ್ಯದಾಖಲೆ ಇಎಂಎಂಎನ್ನು, ಡಿಮ್ಯಾಂಡ್ ಡ್ರಾಕ್ಟು / ಎಫ್‌ಎಫ್‌ಎಲ್‌/ಆಲ್‌ಬಿಟಿಎಸ್ ಮೂಲಕ ಸಾರ್ವಜನಿಕರೇ ಬೇಟಿಕೆಯಿರಿ ಹೇಯ: ಇಸಿಎಲ್ ಪ್ರೈವೇಟ್ ಲಿಮಿಟೆಡ್ 3) ಬ್ಯಾಂಕ್‌ ಹೇಯ: ಫಾರ್‌ಟಿಂಎ ಸ್ಟೇಟ್ ಬ್ಯಾಂಕ್, 4) ಪಾಪಾಕಾರದ ಹೇಯ : ಇಸಿಎಲ್ ಪ್ರೈವೇಟ್ ಲಿಮಿಟೆಡ್ ಬ್ಯಾಂಕ್ ಪಾತಾ ಸಂಖ್ಯೆ : 38922201620, (ಸರ್ವೀಸ್-ಆಫೀಸ್ (ಇಸಿಎಲ್ ಪ್ರೈವೇಟ್ ಲಿಮಿಟೆಡ್), ಮಾರ್‌ಎಲ್‌ಎ ಕೋಡ್ : ಎಫ್‌ಎಲ್‌ಎಂ0003838, 5) ಬೇಡ ಆಫೀಸ್ ಇಎಂಎಂಎನ್ನು, ಸಲ್ಲಿಸಲು ಕೋಡಿಯ ದಿನಾಂಕ : 09-10-2026 ರಂದು ಸಂಜೆ 0.00 ಒಂದು ಮುಖ್ಯ 6) ವಿವರವಾದ ನಿಯಮ ಮತ್ತು ನಿಂಬಂಧಗಳಿಗೆ ಛೇಟಿ ನೀಡಿ : <https://sarfaesi.auctiontiger.net> ಅಥವಾ ಕರೆ ಮಾಡಿ : ಹುಲಿಲ್‌ ಫ್ರೀವಾಲ್ ರೂ.ನಂ. + 91 9173528727, ಸಹಾಯವಾಣಿ ಇ-ಮೇಲ್ : Support@auctiontiger.netಕೊಡ್ಡೈಲ್ ಸಂ. + 91 9150150255, 9901499445.

ಸ್ಥಳ: ಮುಂಬಯಿ
ದಿನಾಂಕ: 21.01.2026

ಸೆಡು/- (ಅಧಿಕೃತ ಅಧಿಕಾರಿ)
ಇಸಿಎಲ್ ಪ್ರೈವೇಟ್ ಲಿಮಿಟೆಡ್ ಪರವಾಗಿ

CHANGE OF NAME

I, SHANTHARAMESH, W/o, M N Ramesh, Residing at No. No.46, Street Nilaya, 1st Floor, 2nd Main Road, CIT Bed, Bangalore South, BSK 3rd Stage, Bangalore-560085,Karnataka, India, have changed my name from SHANTHARAMESH to SHANTHIA RAMESH M S, vide affidavit dated 20-01-2026 sworn before notary H G PADMANABHA RAO, Reg. No.12464, Bangalore.

PUBLIC NOTICE

Public are informed that our clients M. Mohammed Ali and M. Abubakar, intends to Purchase the Western Portion of Site No. 43-A, House Link, Kaha No. 621, situated at Thansidanga Village, K.R. Puram Hobli, Bengaluru East Taluk, Ward No. 06, Bengaluru North City Municipal Corporation, measuring East to West 20 feet, North to South: 30 feet, in all measuring 600 sq. feet., and bounded on the:-

Easty : Remaining Portion of Site No. 43-A,
Westby : Site No. 42-C,
Northby : Site No. 42-A,
Southby : 25 feet Road

By his owner Mohammed Nawaz Pasha and Mohammed Siddique and informing general public that M. Mohammed Ali and M. Abubakar, intent to mortgage the said property in favour of M/s PIRAMAL FINANCE LIMITED and anyone having any claim over the said property or any other claims by any persons/ Nationalized banks, MNC Banks Private Banks, Co-Operative Banks any Financial Institutions Governed by the RBI Rules may lodge their objections in writing within 07 days from this day to the under mentioned Advocate.
K. S. Ravi ADVOCATE
OFFICE# 53/1, 1th Floor, Guttahalli Main Road, D.T. Street, 8th Cross, Malleshwaram, Bangalore - 560 003
Email: rvskadvocate@gmail.com
Mobile: 99450 00789

PUBLIC NOTICE

This is to inform the general public that, my client Mrs. Chayadevi H W/o, Mr. Ramesh H, (R/vt, Blichch) Road, Hesarghatta Village, Hesarghatta Hobli, Yelahanka Taluk, Bangalore Urban District, Bangalore-560088, the said property was acquired from her husband Sri. Ramesh H through registered Gift Deed Dated: 2003-24-2024, Book-1, Vide Do.No:HSR-1-05078-2023-24, stored in the do-register Hesarghatta at Bangalore, in respect of the below schedule property.


If any person having right, title, interest and any claims/objections over on basis of the Sale deed Dated: 2001/2024, they can also raise their claims/objections along with supporting documents to designated person within period of 7 days (seven days) from the date of publication.

SCHEDULE-PROPERTY

All that piece and parcel of the Immovable property bearing Site No.265, Present P.P. Kaha No.2283/1315/265 (Old Kaha No.1315/265), Situated at Hesarghatta Village, Hesarghatta Hobli, Yelahanka Taluk, Bangalore Urban District, Presently comes under the limits of Hesarghatta Village Panchayat, Measuring East to West: 30 Feet or 9.146 Meter and North to South: 85 Feet or 25.914 Meter, in all totally Measuring 2550 Square Feet or 236.900 Square Meters, along with 20 Square RCC roofed house constructed thereon., and bounded on the:-

East By: Property belongs to Sri. H.P. Narasimhaswamy, West By: Property belongs to Sri. Anjipanna, North By: Government Road, South By: Property belongs to Sri. H.P. Narasimhaswamy.

KRISHNAPPA, M.V. Advocate
No.36, MKS, Arcade, L.C-5, Ballymore Main Road, New Airport Road, Ganganagar, Bengaluru- 560 032. Mobile: 9844918098



ತಾತಾ ಎಲ್‌ಸಿ ಲಿಮಿಟೆಡ್
TATA ELXSI

CAUTION-
Readers are advised to make appropriate enquiries while responding to advertisements in these columns. Anikethana Publication and Printers, does not vouch for any claims made by the advertisers. The Printer, Publisher, Editor and Owner of Anikethana Publication and Printers., shall not be held responsible/liable for any consequences, in case such claims are found to be false.



ತಾತಾ ಎಲ್‌ಸಿ ಲಿಮಿಟೆಡ್
TATA ELXSI

ಕಾತಾ ಎಲ್‌ಸಿ ಲಿಮಿಟೆಡ್
TATA ELXSI

ಇ-ಹರಾಜು ಕಾರ್ನವಲಿನಲ್ಲಿ 15 ದಿನಗಳ ಮಾರಾಟ ಸೂಚನೆ
10.10.2025 ರಿಂದ ಜಾರಿಗೆ ಬರುವಂತೆ, ಗೌರವಾನ್ವಿತ ಎಸ್‌ಸಿಎಲ್‌ಬಿ ಮುಂಬೈ ಟೆಲಿಫನ್ 12.09.2025 ರಂದು ಬಿ(ಸಿಎಂಎ)/152/ಎಂಎಂ/2025 ರಲ್ಲಿ ನೀಡಿದ ಆದೇಶದ ಮೂಲಕ ಅನುಮೋದಿಸಿದ ವಿರೀನ ಯೋಜನೆಯ ಪ್ರಕಾರ, ಎಕ್ಸ್‌ಟ್ರಾಡ್ ರೆಸಿಲ್ಟ್ ಪ್ರೈವೇಟ್ ಲಿಮಿಟೆಡ್ (ಇಲರ್‌ಎಫ್‌ಎಲ್) ಅನ್ನು ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್‌ಸೊಂಗೆ ವಿರೀನಗೇಶ್‌ರಾಗಲಿದೆ. ಇದು, ಮುಂದೆ, ಎಕ್ಸ್‌ಟ್ರಾಡ್ ರೆಸಿಲ್ಟ್ ಪ್ರೈವೇಟ್ ಲಿಮಿಟೆಡ್ (ಇಲರ್‌ಎಫ್‌ಎಲ್) ಗೆ ಸಂಬಂಧಿಸಿದ ಎಲ್ಲಾ ಸಂಪನ್ಮೂಲಗಳು, ಇಸಿಎಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಿರ್ವಹಿಸುತ್ತದೆ. ಹಣಕಾಸು ಆಸ್ತಿಗಳ ಸಕ್ರಿಯೀಕರಣೆ ಮತ್ತು ಪುನರ್‌ವಿವರಣಾ ಮತ್ತು ಸಕ್ರಿಯೀ ಬಿಡು ಕಾಯ್ದೆ, 2002 ಮತ್ತು ಸಕ್ರಿಯೀ ಬಿಡು (ಇಸಿಎ) ನಿಯಮಗಳು, 2002 ರ ಅಡಿಯಲ್ಲಿ ಇ-ಹರಾಜಿನ ಮೂಲಕ ಮಾರಾಟ. ಸಾರ್ವಜನಿಕರಲ್ಲಿ ಮತ್ತು ವಿರೀವಾಾಗಿ ಸಾಲಾರಿಯಲ್ ಮತ್ತು ಪಾಠಕರಾರಂಗಲಿ ಈ ಮೂಲಕ ಸೂಚನೆ ಕೊಡುವುದೇನೆಂದರೆ, ಕೆಳಗೆ ಕೆಳಗಲಾದ ಆಸಕ್ತಿಯನ್ನು "ಎಲ್ಲಿ ಬೇಗಿದೆಯೋ ಹಾಗೆಯೇ ಮತ್ತು ಏನಿದೆಯೋ ಹಾಗೆಯೇ" ಎಂಬ ಅಥಾರದ ಮೇಲೆ ಸಾಲಾರಿಯಂ ಬರಬೇಕಾದ ಮೊತ್ತ 1,95,10,507.21/- (ಎಂಬ ಕೊಟಿ ತೊಂಬತ್ತೈದು ಲಕ್ಷ ಹತ್ತು ಸಾವಿರದ ಐದು ಸೂರ ಇಪ್ಪತ್ತೊಂದು ಶೈಸ್ ಪಾತ್ರಾ) ಸಾಲ ಪಾತಿ ಸಂಖ್ಯೆ LBANBS0000095304 ಗೆ ಸಂಬಂಧಿಸಿದರೆ, ಸಾಲದ ಬಾಕಿಗಳು, ಮರುಪಡೆಯುವವರೆಗೆ ಪಟ್ಟಣ ಬಿಡು + ಕಾಸುನಿ ಬೆಸ್ಟ್‌ಗೇಗಾಗಿ ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು. ಹೇಳಲಾದ ಆಡಳಿತವನ್ನು, ಟಿಂಎ ಇನ್ವೆಸ್ಟಿಗ್ ಸ್ಟ್ರೀಂಗೆ ಇಂಥಿಯ ಪ್ರೈವೇಟ್ ಲಿಮಿಟೆಡ್, ಫ್ರೀ ರೂರು ಮುಸ್ತಾಫಾ ಮತ್ತು ಫ್ರೀ ಓದರ್‌ಗೆ ಹುಕೇಗ್ ಇದುವು ಇಸಿಎಲ್ ಐ ಪ್ರೈವೇಟ್ ಲಿಮಿಟೆಡ್ ಇಎಂಎಂ ಪಡೆದ ಸಾಲಕ್ಕಾಗಿ ಅಡಮಾನ ಮಾಡಿದಾತ್ರೆ, ಈ ಕೆಳಗೆ ಹೆಸರಿಸಿದವ ಭದ್ರತಾ ಆಸ್ತಿಗಳನ್ನು ಪೂರಕ ಭದ್ರತಾಕಾರರು ಘಾತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತದೆ.

ಭದ್ರತಾ ಆಸ್ತಿಗಳ ವಿವರ	ವಿವರಣೆ ಬೆರೆ & ಇಂಥಿ	ಮಾತು ದಿನಾಂಕ ಮತ್ತು ಸಂಖ್ಯೆ	ಸಂಖ್ಯೆ ದಿನಾಂಕ ಮತ್ತು ಸಂಖ್ಯೆ
ಆಸ್ತಿ 1 : ಯುನಿಸ್‌ ನಂ. A252, ಎರಡನೇ ಮಹಡಿ, ಸಿ ಬ್ರಾಕ್, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್" ಫ್ಲಾಟ್ 2, ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.43.79,000/- (ಸಂಬತ್ಸೂರು ಲಕ್ಷ ಎಪ್ಪತ್ತೊಂಭತ್ತು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.43,77,900/- (ಸಾಲ್ಯು ರಕ್ಷ ಮೂಪತ್ತೈರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ
ಆಸ್ತಿ 2 : ಯುನಿಸ್‌ ನಂ. A323, ಮೂರನೇ ಮಹಡಿ, ಡಿ ಬ್ರಾಕ್ 05, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್", ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.43.79,000/- (ಸಂಬತ್ಸೂರು ಲಕ್ಷ ಎಪ್ಪತ್ತೊಂಭತ್ತು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.43,77,900/- (ಸಾಲ್ಯು ರಕ್ಷ ಮೂಪತ್ತೈರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ
ಆಸ್ತಿ 3 : ಯುನಿಸ್‌ ನಂ. A324, ಸಾಲ್ಯುನೇ ಮಹಡಿ, ಡಿ ಬ್ರಾಕ್ 5, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್", ಟಿಪ್ಪಣಿ 1, ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.44.66,000/- (ಸಂಬತ್ಸೂರು ಲಕ್ಷ ಅಪ್ಪತ್ತುಮೂರು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.44,66,000/- (ಸಾಲ್ಯು ರಕ್ಷ ನಂಬತ್ತುಮೂರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ
ಆಸ್ತಿ 4 : ಯುನಿಸ್‌ ನಂ. A324, ನೇಲ ಮಹಡಿ, ಸಿ ಬ್ರಾಕ್ 04, "ಟಿಂಎ ಇನ್ವೆಸ್ಟಿಗ್ ಇ-ಬಿಜಿ ಟೇರ್" ಟಿಪ್ಪಣಿ 1, ಸರ್ವೆ ನಂ. 20/1, 21/2, 22/1, 30/16, 30/17, 21/3, 30/15, ತಿರುಪಾಳ ಗ್ರಾಮ, ಬೆಗೇರೆ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು-560099 ಇಲ್ಲಿದೆ.	ರೂ.44.66,000/- (ಸಂಬತ್ಸೂರು ಲಕ್ಷ ಅಪ್ಪತ್ತುಮೂರು ಸಾವಿರ ರೂಪಾಯಿಯ ಮಾರು) 10% ಆನೇಕ್ಸ್ ಕೇವಲ ಹರೂ ರೂ.44,66,000/- (ಸಾಲ್ಯು ರಕ್ಷ ನಂಬತ್ತುಮೂರು ಸಾವಿರದ ಒಂಬತ್ತೈಸೂರು ರೂಪಾಯಿ ಮಾರು)	10.02.2026 ಬೆಳಗ್ಗೆ 11 ರಿಂದ ಬೆಳಗ್ಗೆ 12.00ರ ನಡುವೆ (5 ನಿಮಿಷಗಳ ಅಂತರವಿತ ದೃಢೀಕರಿಸಲಾಗಿದೆ)	ಬೆಳಗ್ಗೆ 11.00 ರಿಂದ ಎರಡನೇ 4.00 ರ ನಡುವೆ

ಟಿಪ್ಪಣಿ: 1. ಹರಾಜು ಮಾರಾಟವನ್ನು ಬೇಸ್ಟ್‌ಪ್ರೈಸ್ <https://sarfaesi.auctiontiger.net> ಮೂಲಕ ಮಾತ್ರವೇ ನಡೆಸಲಾಗುವುದು ಮತ್ತು ಮಾನ್ಯವಾದ ಇ-ಮೇಲ್, ವಿವರಣೆ ಪೂರವೆ ಮತ್ತು ಪೂರವಾದ್ದರ ದಾಖಲೆ, ಪ್ರಾಕ್ಟಿಸ್ ಕಾರ್ಡ್ ಹೊಂದಿರುವ ದೃಢೀಕರಣರು ಇಎಂಎಂಎನ್ನು, ಡಿಮ್ಯಾಂಡ್ ಡ್ರಾಕ್ಟು / ಎಫ್‌ಎಫ್‌ಎಲ್‌ ಆಸಕ್ತಿಯ ಮೂಲಕ ಸಾರ್ವಜನಿಕರನ್ನು ಮಾನ್ಯ ಆಲ್ ಲೈಟ್ ಇ-ಹರಾಜಿನಲ್ಲಿ ಧಾನ್ಯಪಡಿಸಲು ಅರ್ಹರಾಗಿರುತ್ತದೆ. 2. ಉಲ್ಲೇಖಿತ ದಿವ್ಯದಾಖಲೆ ಇಎಂಎಂಎನ್ನು, ಡಿಮ್ಯಾಂಡ್ ಡ್ರಾಕ್ಟು / ಎಫ್‌ಎಫ್‌ಎಲ್‌/ಆಲ್‌ಬಿಟಿಎಸ್ ಮೂಲಕ ಸಾರ್ವಜನಿಕರೇ ಬೇಟಿಕೆಯಿರಿ ಹೇಯ: ಇಸಿಎಲ್ ಪ್ರೈವೇಟ್ ಲಿಮಿಟೆಡ್ 3) ಬ್ಯಾಂಕ್‌ ಹೇಯ: ಫಾರ್‌ಟಿಂಎ ಸ್ಟೇಟ್ ಬ್ಯಾಂಕ್, 4) ಪಾಪಾಕಾರದ ಹೇಯ : ಇಸಿಎಲ್ ಪ್ರೈವೇಟ್ ಲಿಮಿಟೆಡ್ ಬ್ಯಾಂಕ್ ಪಾತಾ ಸಂಖ್ಯೆ : 38922201620, (ಸರ್ವೀಸ್-ಆಫೀಸ್ (ಇಸಿಎಲ್ ಪ್ರೈವೇಟ್ ಲಿಮಿಟೆಡ್), ಮಾರ್‌ಎಲ್‌ಎ ಕೋಡ್ : ಎಫ್‌ಎಲ್‌ಎಂ0003838, 5) ಬೇಡ ಆಫೀಸ್ ಇಎಂಎಂಎನ್ನು, ಸಲ್ಲಿಸಲು ಕೋಡಿಯ ದಿನಾಂಕ : 09-10-2026 ರಂದು ಸಂಜೆ 0.00 ಒಂದು ಮುಖ್ಯ 6) ವಿವರವಾದ ನಿಯಮ ಮತ್ತು ನಿಂಬಂಧಗಳಿಗೆ ಛೇಟಿ ನೀಡಿ : <https://sarfaesi.auctiontiger.net> ಅಥವಾ ಕರೆ ಮಾಡಿ : ಹುಲಿಲ್‌ ಫ್ರೀವಾಲ್ ರೂ.ನಂ. + 91 9173528727, ಸಹಾಯವಾಣಿ ಇ-ಮೇಲ್ : Support@auctiontiger.netಕೊಡ್ಡೈಲ್ ಸಂ. + 91 9150150255, 9901499445.

ಸ್ಥಳ: ಮುಂಬಯಿ
ದಿನಾಂಕ: 21.01.2026

ಸೆಡು/- (ಅಧಿಕೃತ ಅಧಿಕಾರಿ)
ಇಸಿಎಲ್ ಪ್ರೈವೇಟ್ ಲಿಮಿಟೆಡ್ ಪರವಾಗಿ

ಕೆನರಾ ಬ್ಯಾಂಕ್ Canara Bank

(A Government Of India Undertaking)
Head Office: Bangalore

2ನೇ ಮಹಡಿ, ನಂ.86, ಸ್ವೆಸ್ಟರ್ ಟವರ್, ಎಂ.ಜಿ.ರಸ್ತೆ, ಬೆಂಗಳೂರು-560001.

ದೂರವಾಣಿ: 080-2531006. ಇಮೇಲ್ - cb2366@canarabank.com

ಹರಾಜು ಮಾರಾಟ ಪ್ರಕಟಣೆ

ಪ್ರೊವಿಡೇರಿ ನಿಯಮ 8(6)ರ ಸಕ್ರಿಯಟಿ ಇಂಟರ್‌ನೆಟ್ (ಎಫ್‌ಫೋರ್‌ಎ ಮೆಂಟ್ ಆಫ್ ಸಕ್ರಿಯಟಿ ಆಫ್ಟ್ 2002ರ ಅಡಿಯಲ್ಲಿ ಸ್ವಾಸ್ಥ್ಯಗಳ ಇ-ಹರಾಜು ಮಾರಾಟ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎಫ್‌ಫೋರ್‌ಎ ಮೆಂಟ್ ಆಫ್ ಸಕ್ರಿಯಟಿ ಆಫ್ಟ್ 2002ರ ಅಡಿಯಲ್ಲಿ ಸ್ವಾಸ್ಥ್ಯಗಳ ಇ-ಹರಾಜು ಮಾರಾಟ ಆಡಳಿತವಾಗಿ ಸಾರ್ವಜನಿಕರಿಗೆ, ಸಾಲಗಾರರು ಮತ್ತು ಪಾವತಿದಾರರಿಗೆ ಈ ಸೂಚನೆ ಮೂಲಕ ತಿಳಿಸುವುದೇನೆಂದರೆ ಭದ್ರತಾ ಸಾಲಕಾರರಿಗೆ ಈ ಕೆಳಗೆ ವಿವರಿಸಿದ ಅನುಮಾನಾ/ಬಿಡಿಗಲಿಡೆ ಪರಸ್ಪರ/ಸಕ್ರಿಯೆಯನ್ನು ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್, ಎಲರ್‌ಎಂ-1 ಶಾಖೆ, ಬೆಂಗಳೂರು ರವರು ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತಾರೆ ಮತ್ತು ದಿನಾಂಕ: 06/02/2026 (ಬೆಳಗ್ಗೆ 10.30 ರಿಂದ 11.30 ರವರೆಗೆ) ರಂದು ಸ್ಪಷ್ಟನೆ "ಎರಿದೆಯೋ ಹಾಗೆ", "ಏನಿದೆಯೋ ಹಾಗೆ", "ಹೇಗಿದೆಯೋ ಹಾಗೆ" ಅಥಾರದಲ್ಲಿ ಸಾಲ ಪರಗೂಲಾಕಾಗಿ ಮಾರಾಟ ಮಾಡಲಾಗುವುದು. ಸಂಯಮಗತಕ್ಕ ಮೊಬಲೂ ರೂ. 15,42,62,308.30/- ದಿನಾಂಕ: 18.01.2026 ರಂದು ಇದ್ದಂತೆ ಖೊತೆಗೆ ಬಿಡು, ಇತರೆ ಖಿರ್ಕಾ ವೆಸ್ಟ್‌ಗಳನ್ನು ಹೆಚ್ಚು ಮಾಮೂಲದಲ್ಲಿ ಇಡು ಬಾಡುವಾಗಲಿರುತ್ತದೆ. ಕೆನರಾ ಬ್ಯಾಂಕ್, ಎಲರ್‌ಎಂ-1 ಶಾಖೆ, ಬೆಂಗಳೂರುರವರಿಂದ ಸಾಲಗಾರರು: (1) ಕ್ಷಿಪ್ತ, ಪಾಟಿಟಾಟಿ ಪ್ರೈವೇಟ್ ಲಿಮಿಟೆಡ್, ಪ್ರಾಕ್ಟಿಸ್ ಸಂಖ್ಯೆ 8ಎ, ಅತಿದೇ ಕೈಗೂರಿಕಾ ಪ್ರೈವೇಟ್, ಆನೇಕಲ್, ಬೆಂಗಳೂರು-562107, ಪ್ರಾಕ್ಟಿಸ್ ಸಂ120, ಎಫ್‌ಫೋರ್‌ಎ ಪ್ರೈವೇಮರ್, ಇಂಥಿಯಲ್ ವಾರ್ಡ್ (ಇಟಿಎಂ), ಪ್ರೈಕ್ಟಿಸ್, ಬೆಂಗಳೂರು-560066. (2) ಫ್ರೀ ಮರ್ಸೀಸ್ ಬ್ಯಾಗರ್ಡ್ ಬಿಡ್ ಬ್ಯಾಗರ್ಡ್ ಕೆ ಎಂ, ಕ್ರಮಾ ಕುರಿಡ್, ಎ ಬ್ರಾಕ್, ಎಫ್‌ಫೋರ್ ಲೇಟೀಕಿ, ಕುಂದಪಳ್ಳಿ, ಪ್ರೈಕ್ಟಿಸ್, ಬೆಂಗಳೂರು-560066. (3) ಫ್ರಿಮೆ ಬೂಡಿ ಸ್ವೀಕಾ ಕಮಲ್ ಕೋ. ಮನೇನೇಕ್ ಬ್ಯಾಗರ್ಡ್, ಕ್ರಮಾ ಕುರಿಡ್, ಎ ಬ್ರಾಕ್, ಎಫ್‌ಫೋರ್ ಲೇಟೀಕಿ, ಕುಂದಪಳ್ಳಿ, ಪ್ರೈಕ್ಟಿಸ್, ಬೆಂಗಳೂರು-560037. (4) ಫ್ರೀ ಬ್ಯಾಗರ್ಡ್ ಕೆ ಎಂ, ಬೇಡ ಫ್ರೀ ಮುಗ್ಗೂಪು, ಸಂ. 404, 5ನೇ ಮಹಡಿ, 5ನೇ ಹಂತ, 3ನೇ ಬ್ರಾಕ್, ಬೆಂಗಳೂರು ಉಬ್ಬೆ-560043. (5) ಫ್ರೀ ಕ್ರಿಪ್ಪರ್ ಬೇಡ್ ಅಲ್ಟೋರ್ ಬಿಡ್ ಫ್ರೀ ಅಂಥೀನಿ ಸ್ವಾಮಿ, ಟಿ-3, ಆದರ್ ಹೋಟೆಲ್ 3 ನೇ ಮಹಡಿ, 1 ನೇ ಮುಖ್ಯರಸ್ತೆ, ಗೋಪಾಲ್ ರೇ ಲೇಟೀಕಿ, ಬೆಂಗಳೂರು-560043. ಅನೇಕ್ಸ್ ಹೇಮಮ್ M/s PSB Alliance Private Limited (<https://banknet.com/>) ಬೇಟೀಕಲ್ ಇ-ವ್ಯಾಲೆಟ್ ಮೂಲಕ ನೇರವಾಗಿ ಅಥವಾ ಆಲರ್ ಅನ್ನು ರಚಿಸುವ ಮುಖಾಂತರ RTGS/NEFT ಮೂಲಕ ಪಾತಿಯ ವಿವರಗಳಲ್ಲಿ ನಮೂದಿಸಿದವ ಪಾತಿ ವಿವರಗಳ ಪ್ರಕಾರ ದಿನಾಂಕ: 05/02/2026 ಸಂಜೆ 5.00 ಗಂಟೆಯೊಳಗೆ ಕೇವಲ ಮಾಡಬೇಕು.